

ಜ್ಯೇನ ಕಾವ್ಯಗಳಲ್ಲಿ ಸ್ತೀಪರ ಧೋರಣೆಗಳು

ಕೆ. ಬೆ. ಚವಾನ್
 ಸಹ ಪ್ರಾಥಮಿಕರು
 ಕನ್ನಡ ವಿಭಾಗ
 ಎಸ್.ಜೆ.ಎಂ. ಪ್ರಥಮ ದಿನೆ ಕಲಾ
 ಮತ್ತು ವಾಣಿಜ್ಯ ಕಾಲೇಜು
 ತರೀಕರೆ, ಜಿಕ್ಕಮಗಳೂರು.

Article Link: <https://aksharasurya.com/2024/02/k-g-chavan.php>

ABSTRACT:

ಪ್ರಾಚೀನ ಕನ್ನಡ ಜ್ಯೇನ ಸಾಹಿತ್ಯದ ಪರಂಪರೆಯಲ್ಲಿ ಪಂಪ, ಹೊನ್ನ, ರನ್ನ ಇವರ ಬಳಿಕ ಬಂದ ಕೆವಿ ಜನ್ಮ ಇವರೆಲ್ಲರೂ ಪ್ರಾರಂಭಿಸಿದ ಧಾರ್ಮಿಕ, ತಾರ್ಕಿಕ ಕಾವ್ಯಗಳ ಪರಿಕಲ್ಪನೆಗಳಿಂದ ಜ್ಯೇನ ಕಾವ್ಯಗಳಲ್ಲಿ ಸ್ತೀಪರ ಧೋರಣೆಗೆ ಒಂದ್ರುಮತಿ, ಅಮೃತಮತಿ, ಅಭಯಮತಿ, ಕುಸುಮಾವಳಿ ಉದಾಹರಣೆಯಾಗಿದ್ದಾರೆ. ಇವರಲ್ಲಿ ಅಮೃತಮತಿಗೆ ಸಂಬಂಧಿಸಿದ ಕಥಾಭಾಗ ಜಾನಪದ ಕಥೆಗಳಲ್ಲಿ ಹೊರೆಯುತ್ತದೆ. ಕಥಾ ಸರಿಸ್ತಾಗರದಲ್ಲಿ ಅಮೃತಮತಿಯನ್ನು ಹೊಲುವ ಜಾರಷ್ಟೀಯರ ಕಥೆಗಳು ಬರುತ್ತವೆ. ದಂಡಿಯ ದಕ್ಕಿಮಾರ ಚರಿತ ಗುಜರಾತಿ ತಮಿಳು ಕಾವ್ಯಗಳಲ್ಲಿ ಈ ವಸ್ತುವನ್ನು ಆಧರಿಸಿದ ಕಥೆಗಳೂ ಇವೆ. ಯಶೋಧರ ಚರಿತ ಕಾಲದ ದೃಷ್ಟಿಯಿಂದ ಹೊದಲನೆಯಾಗಿದ್ದು ಕ್ರಿ. 650ರಲ್ಲಿ ಇದ್ದ ಪ್ರಭಂಜನನು ಪ್ರಾಕೃತದಲ್ಲಿ ರಚಿಸಿದ್ದ ಈತನ ಕಾವ್ಯ ಉಪಲಬ್ಧವಿಲ್ಲ. ಈ ದಿಶೆಯಲ್ಲಿ ಜನ್ಮನ ಯಶೋಧರ ಚರಿತ ಈತನ ಸ್ವಜನೀಯಲೆ ಕಾವ್ಯರೂಪದಲ್ಲಿ ಸಮರ್ಪಿತಾಗಿ ಕಟ್ಟಕೊಟ್ಟಿದೆ. ‘ಮಾಡಿದುದಂ ನಾವುಣಿದೆ ಹೋಕುಮೆ’ ಎಂಬ ಕರ್ಮಸಿದ್ಧಾಂತದ ನೀತಿಯನ್ನು ಯಾರಿಗೂ ಮೀರಲು ಸಾಧ್ಯವಿಲ್ಲ. ಕೊನೆಯಲ್ಲಿ ‘ಧರ್ಮದಿಂದ ಆಗದುದೆಂ’ ಅಂದರೆ ಧರ್ಮದ ಆಚರಣೆಯಿಂದ ಎಲ್ಲವೂ ಸಾಧ್ಯವೆಂಬುದನ್ನು ಇಲ್ಲಿನ ಹಾತ್ರುಗಳು ಚಿತ್ರಿಸುತ್ತವೆ. ದಾಂಪತ್ಯದ ನೆಮ್ಮೆದಿಗೆ ಅಗತ್ಯವಾದ ನಿಷ್ಪೇರು ಚೌಕಟ್ಟಿ ಅಸಂಯಮದ ಕಾರಣದಿಂದಾಗಿ ಒಡೆದ ಚಿತ್ರ ಧೂಳಿಪಟವಾದದ್ದು ಯಶೋಧರ ಚರಿತ್ರೆಯ ಬಂದು ಮುಖಿವಾದರೆ ಸೃಷ್ಟಿಯ ನೆಮ್ಮೆದಿಗೆ ಅಗತ್ಯವಾದ ಜೀವ ಕಾರ್ಯಾಕ್ರಿಕ್ ಅವಶ್ಯಕವಾದ ಮಹತ್ತ್ವ ಇದರ ಮತ್ತೊಂದು ಮುಖಿ. ‘ಕೈಪಿದಿದ ಪ್ರೇಮ ದೋಹದಿಂದ ಬೇಸತ್ತು ಸಂಸಾರವನ್ನು ತೋರೆದು ಹೋಗುವುದರಲ್ಲಿದ್ದ ದೊರೆಯೊಬ್ಬನು ತಾಯಿಯ ಮೇಲಿನ ಮೋಹದಿಂದ ಆಕೆ ಒಡ್ಡಿದ ಬಲಿಯ ಬಲೆಗೆ ಸಿಕ್ಕಿಬಿಡ್ದ ವಿಷಗಳಿಗೆಯಲ್ಲಿ ಮಾನಸಿಕ ಹಿಂಸೆಗೆ ಎಡೆಗೊಟ್ಟಿ ಆ ಪಾಪದ ಫಲವಾಗಿ ತಾನು ಮತ್ತು ತನ್ನ ತಾಯಿ ಒಂದ್ರುಮತಿ ಇಬ್ಬರೂ ಜನ್ಮ-ಜನ್ಮಾಂತರಗಳನ್ನು ಹೊಂದಿ ಕಷ್ಟಗಳನ್ನು ಅನುಭವಿಸಿ ಕೊನೆಗೆ ಪಾಪಮುಕ್ತವಾದ

ಕಥೆ ಯಶೋಧರ ಚರಿತೆಯ ವಿಷಯವಾಗಿದೆ.

ಜೈನ ಧರ್ಮದಲ್ಲಿ ಅಂತಿಮ ಪರಮ ಪ್ರಾತಃಕ್ಷಾಸ್ತು 'ಜೀವದಯೆ ಜೈನಧರ್ಮಂ' ಇದನ್ನೇ ಉದ್ದೇಶಿಸಲು ಹೊರಟ ಕೃತಿ ಯಶೋಧರ ಚರಿತೆ. ಇನ್ನನು ಮೂಲೋದ್ದೇಶ ಧಾರ್ಮಿಕವಾದುದು ಆದರೆ ಅದೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೃತಮತಿ ಅಷ್ಟವಂಕರ ಪ್ರಣಯ ಪ್ರಸಂಗವನ್ನು ನಿರ್ಲಾಖಿಸಿ ಈ ಕಾವ್ಯದಲ್ಲಿ ಪ್ರಣಯ ಸಮಸ್ಯೆ ಎನ್ನವರಂಥದೇ ಇಲ್ಲ ಎಂಬಂತೆ ವಿವೇಚಿಸಿ ಹೊರಡುವುದೂ ಅತಿರೇಕವಾಗುತ್ತದೆ. ಪ್ರಣಯ ಚಿತ್ರಣವೋಂದೇ ಇನ್ನನು ಗುರಿ ಎಂದು ವಾದಿಸುವುದು ಹೇಗೆ ಒಂದು ತುದಿಯಾಗುತ್ತದೋ, ಹಾಗೆ ಪ್ರಣಯ ಆವಿಷ್ಠಾರ ನಿಮಿತ್ತ ಮಾತ್ರ ಅದಕ್ಕೆ ಪ್ರತ್ಯೇಕ ಅಸ್ತಿತ್ವವಾಗಲಿ ಸಹಜವಾಗಲಿ ಇಲ್ಲವೆಂಬುದನ್ನು ಪ್ರತಿನಿಧಿಸುತ್ತದೆ.

KEY WORDS:

ಜೀವದಯೆ, ಜೈನಧರ್ಮಂ, ಕರ್ಮ ಸಿದ್ಧಂತ, ಭವಾವಳಿ, ಅಮೃತಮತಿ, ಅಷ್ಟವಂಕ, ಪ್ರಣಯ.

ಪ್ರಾಚೀನ ಕನ್ನಡ ಜೈನ ಸಾಹಿತ್ಯದ ಪರಂಪರೆಯಲ್ಲಿ ಪೆಂಪ, ಹೊನ್ನ, ರನ್ನ ಇವರ ಬಳಿಕ ಬಂದ ಕೆವಿ ಜನ್ಮ ಇವರೆಲ್ಲರೂ ಪ್ರಾರಂಭಿಸಿದ ಧಾರ್ಮಿಕ, ತಾರ್ಕಿಕ ಕಾವ್ಯಗಳ ಪರಿಕಲ್ಪನೆಗಳ ಜೋಡಣೆಯೊಂದಿಗೆ ಹೊಸ ಮಾರ್ಗವೋಂದನ್ನು ಸೃಷ್ಟಿಸಿದ ಕೆವಿ ಚಕ್ರವರ್ತಿಯಾಗಿದ್ದ ಯಶೋಧರ ಚರಿತೆ (ಕ್ರಿ.ಶ.1209) ಜೈನಧರ್ಮದ ತಿರುಳಾದ ಜೀವದಯೆಯ ಪ್ರತಿಪಾದನೆ ಈ ಕಾವ್ಯದ ವಸ್ತು. ಅಭಯರುಚಿ ಅಭಯಮತಿ ಕುಮಾರರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸ್ವಯಂ ಪ್ರೇಮಿ ಧರ್ಮಕ್ಕೆ ತಂದ ಶುಭ ಕಥನವೇ ಯಶೋಧರ ಚರಿತೆ. ಕನ್ನಡದ ರಸ ಘಟ್ಟಗಳಲ್ಲಿ ಒಂದಾದ ಶ್ರೇಷ್ಠ ಕೃತಿ. ಜನ್ಮ ತಾನೊಬ್ಬ ಮಹಾತ್ಮಾಕಾಂಕ್ಷೆಯ ಕೆವಿ ಎಂಬುದನ್ನು ವ್ಯಕ್ತಪಡಿಸಲು ರಚಿಸಿದ ಶ್ರೇಷ್ಠಕಾವ್ಯ. ಗಾತ್ರದಲ್ಲಿ ಯಶೋಧರ ಚರಿತೆಯು ತುಂಬಾ ಚಿಕ್ಕದು ನಾಲ್ಕು ಅವಶಾರಗಳ ಹಂದರಗಳಲ್ಲಿ ಅರಳಿದ 300 ಕಂದ ಹಾಗೂ 10 ವೃತ್ತಗಳಿಂದ ಕೂಡಿದ್ದ ಬಹು ಪ್ರಾಚೀನವಾದುದು. ಪ್ರಾಕೃತ ಸಂಸ್ಕೃತ ಕಾವ್ಯಗಳಲ್ಲಿ ಈ ಕಥಾವಸ್ತು ಬಳಕೆಯಾಗಿದೆ. ಅದರಲ್ಲಿ ಜೈನ ಕಾವ್ಯಗಳಲ್ಲಿ ಸ್ತೀಪರ ಧೋರಣೆಗೆ ಚಂದ್ರಮತಿ, ಅಮೃತಮತಿ, ಅಭಯಮತಿ, ಕುಸುಮಾವಳಿ ಉದಾಹರಣೆಯಾಗಿದ್ದಾರೆ. ಇವರಲ್ಲಿ ಅಮೃತಮತಿಗೆ ಸಂಬಂಧಿಸಿದ ಕಥಾಭಾಗ ಜಾನಪದ ಕಥೆಗಳಲ್ಲಿ ಹೊರೆಯುತ್ತದೆ. ಕಥಾ ಸರಿತ್ವಾಗರದಲ್ಲಿ ಅಮೃತಮತಿಯನ್ನು ಹೊಲುವ ಜಾರಸ್ತಿಯರ ಕಥೆಗಳು ಬರುತ್ತವೆ. ದಂಡಿಯ ದಶಕುಮಾರ ಚರಿತೆ

ಗುಜರಾತಿ, ತಮಿಳು ಕಾವ್ಯಗಳಲ್ಲಿ ಈ ವಸ್ತುವನ್ನು ಆಧರಿಸಿದ ಕಥೆಗಳೂ ಇವೆ.

ಯಶೋಧರ ಚರಿತೆ ಕಾಲದ ದೃಷ್ಟಿಯಿಂದ ಮೊದಲನೆಯದಾಗಿದ್ದ ಶ್ರೀ.ಶ.650ರಲ್ಲಿ ಇದ್ದ ಪ್ರಭಂಜನನು ಪ್ರಾಕ್ತದಲ್ಲಿ ರಚಿಸಿದ್ದ ಈತನ ಕಾವ್ಯ ಉಪಲಬ್ಧವಿಲ್ಲ. ಈ ದಿಶೆಯಲ್ಲಿ ಜನ್ಮನ ಯಶೋಧರ ಚರಿತೆ ಈತನ ಸ್ವಜನಶೀಲತೆ ಕಾವ್ಯರೂಪದಲ್ಲಿ ಸಮರ್ಪಿತವಾಗಿ ಕಟ್ಟಿಕೊಟ್ಟಿದೆ. ‘ಮಾಡಿದುದಂ ನಾವುಣಿದೆ ಹೋಕುಮೆ’ ಎಂಬ ಕರ್ಮಸಿದ್ಧಾಂತದ ನೀತಿಯನ್ನು ಯಾರಿಗೂ ಮೀರಲು ಸಾಧ್ಯವಿಲ್ಲ. ಹೊನೆಯಲ್ಲಿ ‘ಧರ್ಮದಿಂದ ಆಗದುದೆಂ’ ಅಂದರೆ ಧರ್ಮದ ಆಚರಣೆಯಿಂದ ಎಲ್ಲವೂ ಸಾಧ್ಯವೆಂಬುದನ್ನು ಇಲ್ಲಿನ ಪಾಠಗಳು ಜಿತ್ತಿಸುತ್ತವೆ. ದಾಂಪತ್ಯದ ನೆಮ್ಮುದಿಗೆ ಅಗತ್ಯವಾದ ನಿಷ್ಪೇಯ ಚೌಕಟ್ಟು ಅಸಂಯಮದ ಕಾರಣದಿಂದಾಗಿ ಒಡೆದ ಜಿತ್ತೆ ಧೂಳಿಪಟವಾದದ್ದು ಯಶೋಧರ ಚರಿತ್ಯೆಯ ಒಂದು ಮುಖಿವಾದರೆ ಸೃಷ್ಟಿಯ ನೆಮ್ಮುದಿಗೆ ಅಗತ್ಯವಾದ ಜೀವ ಕಾರುಣ್ಯಕ್ಕೆ ಅವಶ್ಯಕವಾದ ಮಹತ್ವ ಇದರ ಮತ್ತೊಂದು ಮುಖಿ. ಹಿಂಸೆಯ ದುಷ್ಪಲ ಅಹಿಂಸೆಯ ಸತ್ಯಲವನ್ನು ಎತ್ತಿ ತೋರಿ ಜೀವದಯೆಯ ಧಾರ್ಮಿಕ ಮಹತ್ವವನ್ನು ತಿಳಿಸಿಕೊಡುವ ಚರಿತೆ ಬರಿ ಜ್ಯಾನ-ರಿಗಷ್ಟೆ ಅಲ್ಲ ಸರ್ವರಿಗೂ ಪುಂಜುಗೆಯಾಗುತ್ತದೆ. ಅದಕ್ಕೆ ಮುಖ್ಯ ಕಾರಣಗಳು ದಾಂಪತ್ಯದ ನೆಮ್ಮುದಿಗೆ ಅಗತ್ಯವಾದ ನಿಷ್ಪೇ. ಸೃಷ್ಟಿಯ ನೆಮ್ಮುದಿಗೆ ಅಗತ್ಯವಾದ ಜೀವ ಕಾರುಣ್ಯಗಳನ್ನು ಒಳಗೊಂಡಿರುವುದೇ ಆಗಿದೆ. ಕೈಹಿಡಿದ ಪ್ರೇಮ ದೋಹದಿಂದ ಬೇಸತ್ತು ಸಂಸಾರವನ್ನು ತೋರೆದು ಹೋಗುವುದರಲ್ಲಿದ್ದ ದೋರೆಯೊಬ್ಬನು ತಾಯಿಯ ಮೇಲಿನ ಮೋಹದಿಂದ ಆಕೆ ಒಡ್ಡಿದ್ದ ಬಲಿಯ ಬಲೆಗೆ ಸಿಕ್ಕಿದ್ದು ವಿಷ ಗಳಿಗೆಯಲ್ಲಿ ಮಾನಸಿಕ ಹಿಂಸೆಗೆ ಎಡಗೊಟ್ಟು ಆ ಪಾಪದ ಫಲವಾಗಿ ತಾನು ಮತ್ತು ತನ್ನ ತಾಯಿ ಚಂದ್ರಮತಿ ಇಬ್ಬರೂ ಜನ್ಮ-ಜನ್ಮಾಂತರಗಳನ್ನು ಹೊಂದಿ ಕಷ್ಟಗಳನ್ನು ಅನುಭವಿಸಿ ಹೊನೆಗೆ ಪಾಪಮುಕ್ತವಾದ ಕಥೆ ಯಶೋಧರ ಚರಿತೆಯ ವಿಷಯವಾಗಿದೆ.

ಕರ್ಮತತ್ವದ ಹಿನ್ನೆಲೆಯಲ್ಲಿ ಹಿಂಸೆಯ ದುರಂತ ಘೋರ ಪರಿಣಾಮಗಳನ್ನು ಬಿಶ್ವರಿಸಿ ತನ್ನೂಲಕ ಅಹಿಂಸೆಯ ಮಹತೀಯನ್ನು ಎತ್ತಿಹಿಡಿಯುವುದು ಯಶೋಧರ ಚರಿತೆಯ ಉದ್ದೇಶ. ಜೈನ ಧರ್ಮದಲ್ಲಿ ಅಹಿಂಸೆಗೆ ಪರಮ ಪ್ರಾಶ್ನ್ಯ ‘ಜೀವದಯೆ ಜ್ಯಾನಧರ್ಮಂ’ ಇದನ್ನೇ ಉದ್ಘೋಷಿಸಲು ಹೊರಟು ಕೃತಿ ಯಶೋಧರ ಚರಿತೆ. ಅಹಿಂಸೆಯ ಮುಂದೆ ಹಿಂಸೆಯ ಪರಾಭವ ಅನಿವಾರ್ಯ ಎಂಬುದನ್ನೂ ಅದು ಮನಗಾಣಿಸುತ್ತದೆ. ಕವಿಯ ಉದ್ದೇಶದ ಬಗೆಗೆ ಸಂದೇಹಕ್ಕೆ ಅವಕಾಶವಿಲ್ಲದಿದ್ದರೂ ಯಶೋಧರನ ಕಥೆಗೆ ಪೂರಕವಾಗಿ ಬರುವ ಅಮೃತಮತಿ-ಅಪಾಂಕರ ವೃತ್ತಾಂತವನ್ನು ಕೆಲವರು ಮುಂದುಮಾಡಿಕೊಂಡು ಪ್ರಾಯ ನಿರೂಪಣೆಯೇ ಜನ್ಮನ ಮುಖೋದ್ದೇಶವೆಂಬಂತೆಯೂ, ಧರ್ಮ ಪ್ರತಿಷ್ಠಾನದ ಅನುಷಂಗಿಕವೆಂಬಂತೆಯೂ

ಬರೆದಿರುವುದು ವಿಚಿತ್ರವಾಗಿ ಕಾಣುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಜನ್ಮನ ಮನೋಧರ್ಮ ಕಾವ್ಯಧರ್ಮವನ್ನು ಉಳಿಸಿಕೊಳ್ಳಲುವುದಾಗಿತ್ತೇ ಹೊರತು ತಾನು ಒಪ್ಪಿಕೊಂಡ ಜೈನರ್ಥರ್ಮವನ್ನಲ್ಲ. ಧರ್ಮದ ಅಭಿಮಾನ ಕೃತಿ ರಚನೆಗೆ ಕೇವಲ ಪ್ರಚೋದನೆ ಮಾತ್ರವಾಗಿ ಬರುತ್ತದೆ. ಧರ್ಮ ಕಾವ್ಯಧರ್ಮಗಳ ಸಮನ್ವಯವೇ ಪಂಪಾದಿಗಳ ಆದಶ್ರೇಣಿಯಲ್ಲಿ ಕೆನ್ನಡ ಸಾಹಿತ್ಯದ ಅಭ್ಯಾಸಿಗಳಿಗಲ್ಲ ಗೊತ್ತು. ಪ್ರಣಯವೋಂದೆ ಜನ್ಮನ ಕಾವ್ಯಕ್ಕೆ ವಸ್ತುವಾದ್ವರಿಂದ ಅವನಿಗೊಂದು ಪರಿಮಿತಿ ಬಂದುಖಿಡುತ್ತದೆ. ಪ್ರಣಯ ನಿರೂಪಣೆ ಕಾಮಕೇಳಿಯ ವೈಚಿತ್ರ್ಯವೂ ಅದರ ಗಂಭೀರತೆ ಭೀಷಣತೆಗಳೂ ಮೂರ್ಚಾವಾಗಿ ಅನುಭವಕ್ಕೆ ಬಂದಿರತಕ್ಕವು. ರತ್ನಿಹಾಸ್ಯವನ್ನು ಬಣ್ಣಿಸುವುದಕ್ಕಿಂತಲೂ ಪ್ರಣಯ ಸಮಸ್ಯೆಯನ್ನು ಬಿಡಿಸುವುದರ ಕಡೆಗೆ ಅವನ ಆಸಕ್ತಿ ಹೆಚ್ಚು. ಅದೇ ಅವನ ವೈಶಿಷ್ಟ್ಯ. ಇದು ಅವನ ಕಾವ್ಯದ ಸತ್ಯವಾಗಿದೆ. ಜನ್ಮನ ಮೂಲೋದ್ದೇಶ ಧಾರ್ಮಿಕವಾದು. ಆದರೆ ಅದೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಮೃತಮತಿ ಅಷ್ಟಾವಂಕರ ಪ್ರಣಯ ಪ್ರಸಂಗವನ್ನು ನಿರ್ಳಾಕ್ಷರಿಸಿ ಈ ಕಾವ್ಯದಲ್ಲಿ ಪ್ರಣಯ ಸಮಸ್ಯೆ ಎನ್ನುವಂಥದೇ ಇಲ್ಲ ಎಂಬಂತೆ ವಿವೇಚಿಸಿ ಹೊರಡುವುದೂ ಅತಿರೇಕವಾಗುತ್ತದೆ. ಪ್ರಣಯ ಚಿತ್ರಣವೋಂದೇ ಜನ್ಮನ ಗುರಿ ಎಂದು ವಾದಿಸುವುದು ಹೇಗೆ ಒಂದು ತುದಿಯಾಗುತ್ತದೋ ಹಾಗೆ ಪ್ರಣಯ ಆವಿಷ್ಠಾರ ನಿಮಿತ್ತ ಮಾತ್ರ ಅದಕ್ಕೆ ಪ್ರತ್ಯೇಕ ಅಸ್ತಿತ್ವವಾಗಲಿ ಸತ್ಯವಾಗಲಿ ಇಲ್ಲವೆಂಬ ಪಕ್ಷವನ್ನು ಪ್ರತಿನಿಧಿಸುತ್ತದೆ.

ಕುವೆಂಪು ಅವರ ಈ ಮಾತು ‘ಪ್ರಣಯ ನಿರೂಪಣೆಯಂತೂ ಕವಿಯ ಇಚ್ಛೆ ಅಲ್ಲವೇ ಅಲ್ಲ. ಕಾಮವಿಕಾರ ನಿರೂಪಣೆಗಾಗಿಯೇ ನಿರೂಪಣೆಯಲ್ಲ. ಸಂಸಾರ ನಿಸ್ಸಾರ ವೈರಾಗ್ಯವೇ ಜೀವನದ ಪರಮಾಗ್ರಾಮ’ ಎಂಬುದನ್ನು ಹೆಚ್ಚಿನ ಹೆಚ್ಚಿಗೂ ಒತ್ತಿ ಹೇಳುವುದೇ ಕವಿಯ ಉದ್ದೇಶ. ಯಶೋಧರನ ಮನಃ ಪ್ರಿಯ ಅಮೃತಮತಿ ವಿಕೃತಾಂಗನಾದ ಒಬ್ಬ ಅನಾಮಧೀಯ ಹುಲುಮಾವಟಿಗನಿಗೆ ಮರುಳಾಗಿ ಅವನಲ್ಲಿ ಅನುರಕ್ತಿಳಾದರೆ ಅದು ಯಾರಾದರೂ ನಂಬಬಹುದಾದ ವಿಧ್ಯಮಾನವೇ? ಅಮೃತಮತಿ-ಅಷ್ಟಾವಂಕರ ಸಂಬಂಧವನ್ನು ಪ್ರಣಯವೆಂದು ಕರೆಯೂವುದೂ ಕಷ್ಟ; ಅದೊಂದು ವಿಕೃತ ಲ್ಯಾಂಗಿಕ ವ್ಯವಹಾರ, ಯಶೋಧರನ ಬಗ್ಗೆ ಅಷ್ಟೇನೂ ಒಲವಿರಲಿಲ್ಲ. ಅವರದು ಸ್ವಲ್ಪಮಟ್ಟಿಗೆ ವಿರಸ ದಾಂಪತ್ಯ. ಹೀಗಿದ್ದೂ ಅಮೃತಮತಿ ಅಷ್ಟಾವಂಕನ ಗಾಯನಕ್ಕೆ ಮನಸೋತು ಕೆವಿವೇಟಿಕ್ಕೆ ಪಕ್ಕಾಗಿ ಕೂಟಕ್ಕೆಳಿಸಿ ಕಡೆಗೆ ಪಾಪ ಕೊಪಾರದಲ್ಲಿ ಮುಳುಗಿ ಹೋಗುತ್ತಾಳೆ. ಇದು ಎಷ್ಟರಮಟ್ಟಿಗೆ ಸಹಜ ಸಂಭಾವ್ಯ. ಇಂಥ ಹೆಣ್ಣುಗಳೂ ಉಂಟೆ ಲೋಕದಲ್ಲಿ. ಅಮೃತಮತಿಯ ವಿಲಕ್ಷಣ ವಿಕಟ ವರ್ತನೆಗೆ ಜನ್ಮನಲ್ಲಿ ಯಾವ ಪ್ರಭಾವ ಕಾರಣವೂ

ಇಲ್ಲವೆಂಬುದೇ ಇಲ್ಲಿನ ಸ್ವಾರಸ್ಯ. ಅವನು ಮೊನವಹಿಸಿ ಇಲ್ಲವನ್ನೂ ಸಹ್ಯದರು ಉಹೆಗೆ ಆಲೋಚನೆಗೆ ಬಿಟ್ಟರುವುದು ಒಂದು ರೀತಿಯಲ್ಲಿ ಸಮಂಜಸವೆನಿಸುತ್ತದೆ. ಮನೋವಿಜ್ಞಾನ ಅರ್ಥತಮತಿಯ ಹೃದಯ ವ್ಯಾಪಾರಗಳ ಮೇಲೆ ತಕ್ಷಾಮಟಿಗೆ ಬೆಳಕು ಬೆಳ್ಳತ್ತದೆ. ಸಂಗೀತಕ್ಕೆ ಕಾಮಪ್ರಚೋದಕ ಶಕ್ತಿಯುಂಟಿಂಬುದು ಪ್ರಸಿದ್ಧವಾದ ಸಂಗತಿ. ಯಶೋಧರ ಸಂಸಾರ ವಿಮುಖಿನಾಗುವುದನ್ನು ಬೆಂದು ಇದು ಜನ್ಮನಿಗೆ ಅನುಕಾಲವಾಗಿರುವುದಾದರೂ ಅರ್ಥತಮತಿಯ ಪಾತ್ರ ವೈಪರಿಕ್ತ ಮನಃಶಾಸ್ತ್ರ ದೃಷ್ಟಿಯಿಂದಲೂ ಅಭ್ಯಾಸಯೋಗ್ಯವಾಗುತ್ತದೆ. ಲೈಂಗಿಕ ಮನಶಾಸ್ತ್ರದ ವಿಕೃತ ಪಾತ್ರ ನಿರೂಪಣೆಯ ಅರ್ಥತಮ ಉದಾಹರಣೆಯಿಂಬಂತೆ ಅರ್ಥತಮತಿ ಚಿತ್ರಿತಳಾಗಿದ್ದಾಳೆ. ಕನ್ನಡ ಸಾಹಿತ್ಯದಲ್ಲಿಯೇ ಅರ್ಥತಮತಿಯಂಥ ಈ ಬಗೆಯ ಪಾತ್ರ ಇನ್ನೊಂದಿಲ್ಲ. ಅಯೋಧ್ಯ ದೇಶದ ರಾಜಪುರವೆಂಬ ಪಟ್ಟಣವನ್ನು ಮಾರಿದತ್ತನು ಆಳುತ್ತಿದ್ದ. ಆ ಉರಿನ ದಕ್ಕಿಣ ದಿಕ್ಕಿಗೆ ಪಾಪಕಳಾ ಪಂಡಿತೆ ಚಂಡಮಾರಿಯ ದೇವಾಲಯವಿತ್ತು. ಪ್ರತಿ ಜ್ಯೇಶ್ಠ ಮಾಸದಲ್ಲಿ ಆ ದೇವಿಯ ಜಾತೆ ನಡೆಯುತ್ತಿತ್ತು. ಹೀಗೆ ಬಂದ ವಸಂತ ಮಾಸದಲ್ಲಿ ಮಾರಿದತ್ತ ಮತ್ತು ಮರಜನರು ಸೇರಿ ಮಾರಿಗೆ ನರಬಲಿ ಕೊಡಲು ಇಬ್ಬರು ಮನುಷ್ಯರನ್ನು ಹಿಡಿದು ತರುವಂತೆ ಆಜ್ಞಾಪ್ರಾಪ್ತಿಸಿ ತಳಾರದನ್ನು ಅಟ್ಟಿದರು. ಆ ಹೊತ್ತಿಗೆ ಸುದತ್ತಾಜಾರ್ಯರೆಂಬ ಜ್ಯೇನಯತಿಗಳು ಗಮನ ಪ್ರಾಯಜ್ಞಿತಕ್ಷಾಗಿ ಆ ಉರಿನ ಉಪವನಕ್ಕೆ ಆಗಮಿಸಿದರು. ತಮ್ಮಲ್ಲಿದ್ದ ಅಭಯರುಚಿ. ಅಭಯಮತಿಯರನ್ನು ಭಿಕ್ಷೆಗೆ ಕಳುಹಿಸಿದ್ದರು. ಭಿಕ್ಷೆಗೆ ಬಂದ ಈ ಅಕ್ಕ ತಮ್ಮರಾದ ಎಳೆಯ ಹರಿಣಗಳನ್ನು ಮಲಿಯು ಹಿಡಿಯುವಂತೆ ಚಂಡಕರ್ಮ ಹಿಡಿದುಕೊಂಡು ದೇವಾಲಯಕ್ಕೆ ತರುತ್ತಿರುವಾಗ ಸಹೋದರನಾದ ಅಭಯರುಚಿ ‘ನಿಯತಿಯನ್ನು ಆರ್ ಮಿರಿದಪರ್ ಎಲೆ ತಾಯೆ ಅಭೀತೆಯಾಗು ಮರಣ ದೆಸೆಯೋಳ್’ ಎಂದು ಸಂತ್ಯಾಸವ ಸಹೋದರನ ಮಾತನ್ನು ಕೇಳಿದ ಅಭಯಮತಿ ‘ಮಾಡಿದುದಂ ನಾವುಣಿದೆ ಮೋಕುಮೆ ಭಯವೇಕ್ಕ್ಲು’ ಎಂದು ಒಬ್ಬರನೊಬ್ಬರು ಸಂತ್ಯಾಸತ್ವ ಹಸಿದ ಯಮಧರ್ಮರಾಯನ ಅಡಿಗೆ ಮನೆಯಂತ್ತಿದ್ದ ಮಾರಿಯ ದೇವಾಲಯವನ್ನು ಹೊಕ್ಕರು. ಅಲ್ಲಿನ ದೃಶ್ಯವನ್ನು ಕಂಡು ಒಂದಿನಿತು ಹೆದರದೆ ಬಲಿಗೆ ಸಿದ್ಧರಾಗಿ ನಿಂತ ಈ ಎಳೆಯ ಜೋಡಿಯನ್ನು ನೋಡಿ ಮತ್ತು ಅವರು ‘ನಿಮ್ಮಲ ಧರ್ಮದಿಂದ ಪಾಲಿಸು ಧರೆಯಂ’ ಎಂದು ಹರಸಿದ ಮಕ್ಕಳ ನಿಭಿರೀತಿಗೆ ಆಶ್ಚರ್ಯಗೊಂಡು ಮಾರಿದತ್ತ ಅವರನ್ನು ಧೀರರ್ ಎಂದು ಶಾಫ್ಟಿಸಿ ನೀವು ಯಾರು? ಎಲ್ಲಿಂದ ಬಂದಿರಿ? ಬಾಲ್ಯದಲ್ಲಿ ಈ ಬಿಕ್ಷಾಟನೆ ಏಕೆ? ಮುಂತಾದ ಪ್ರಶ್ನೆಗಳನ್ನು ಕೇಳಿದಾಗ ಮಾರಿದತ್ತನಿಗೆ ಕಾಲಲಭ್ಜಿ ಉಂಟಾಗಿದೆ ಎಂದು ಅರಿತು ಅಭಯರುಚಿ ಜನ್ಮ ಜನ್ಮಾಂತರದ ಭವಾವಳಿಗಳನ್ನು ಹೇಳತೋಡಗುತ್ತಾನೆ.

ಯಶಾಫನೆಂಬ ರಾಜನು ಅವಂತಿ ದೇಶದ ಉಜ್ಜಯನಿ ಮರವನ್ನು ಆಳುತ್ತಿದ್ದನು ಅವನ ಪಶ್ಚಿಮಾಂತರದಲ್ಲಿ ಅವರಿಗೆ ಯಶೋಥರ ಎಂಬ ಮಗ ಹುಟ್ಟಿದ. ಈತನು ನೋಡುವ ಕಣ್ಣಗಳಿಗೆ ಸಿರಿಯಂತಿದ್ದನು. ಈತನಿಗೆ ಅಮೃತಮತಿ ಎಂಬ ಹೆಂಡತಿಯಿದ್ದಳು. ಯಶಾಫ ತನ್ನ ನೆರೆಗೂದಲನ್ನು ಕಂಡು ವಿರಕ್ತನಾಗಿ ಯಶೋಥರನಿಗೆ ರಾಜ್ಯವನ್ನು ಪ್ರಿಯಂತಿದ್ದನು ತಮ್ಮೋವನಕ್ಕೆ ತರಳಿದ ಯಶೋಥರ ಅಮೃತಮತಿಯರು ಅನ್ನೋನ್ನು ಪ್ರೇಮದಿಂದ ಸಕಲಭೋಗಗಳನ್ನು ಅನುಭವಿಸುತ್ತಿದ್ದರು. ಹೀಗಿರಲು ಒಂದು ದಿನ ಅಮೃತಮತಿ ಯಶೋಥರ ಸುಖ ನಿದ್ರೆಯಲ್ಲಿದ್ದಾಗ ಅರಮನೆಯ ಪಕ್ಷದಲ್ಲಿ ವಾಸಿಸುತ್ತಿದ್ದ ಪಟ್ಟದಾಸೆಯ ಮಾವಟಿಗ ತನ್ನ ವಿನೋದಕ್ಕಾಗಿ ಹಾಡತೊಡಗಿದ. ಈ ಹಾಡು ತಂಗಾಳಿಯಲ್ಲಿ ತೇಲಿ ಬಂದು ಅಮೃತಮತಿಯ ಕಿರಿಗೆ ಸೇರಿ ಅವಳ ನಿದ್ರೆ ತಿಳಿಯಿತು. ಈ ಹಾಡಿಗೆ ವಶಭಾಗಿ ಆ ಹಾಡನ್ನು ಹಾಡಿದ ಹಾಡುಗಾರನಿಗೆ ಮೋಹಗೊಂಡಳು. ಅವನನ್ನು ನೋಡುವ ಕೂಡುವ ಚಿಂತೆ ಬಲಿಯಿತು. ಬೆಳಗಾದ ಕೂಡಲೆ ನೆಟ್ಟಿನ ದಾಸಿಯನ್ನು ಕರೆದು ಆತನನ್ನು ನೋಡಿಕೊಂಡು ಬರಲು ಅಟ್ಟಿದಳು. ರಾಣಿಯ ಆಜ್ಞೆಯಂತೆ ಮಾವಟಿಗಾದ ಅಪ್ಪಾವಂಕನನ್ನು ನೋಡಿ ರೂಪಕ್ಕೆ ಹೇಗೆ ಅಮೃತಮತಿಯತ್ತ ಈ ರೂಪಾದಮನಾದ ಅಪ್ಪಾವಂಕನೆತ್ತೆ ಎಂದು ಆಶ್ಚರ್ಯಗೊಂಡು ತನ್ನ ಅರಸಿಯಲ್ಲಿಗೆ ಬಂದು ‘ನೀಂ ಇಂತಪ್ಪ ಕಾಮದೇವನನ್ನು ಹೇಗೆ ಅರಿಸಿ ಪ್ರೀತಿಸಿದೆ’ ಎಂದು ವ್ಯಂಗವಾಗಿ ನುಡಿದಳು. ಈ ವ್ಯಂಗ ಅಮೃತಮತಿಗೆ ಅರ್ಥವಾಗದೆ ತವಕದಿಂದ ಹೇಳು ನನ್ನ ಪ್ರಿಯಕರ ಅಪ್ಪು ರೂಪವಂತನೆ ಎಂಬುದಕ್ಕೆ ಈ ದೂತಿ ಅಪ್ಪಾವಂಕನು ಹೊಂದಿರುವ ಕುರೂಪಿತನದ ಪರಮಾವಧಿಯ ರೂಪರೇಷೆಗಳನ್ನು ವರ್ಣಿಸಿದಾಗ ಅದನ್ನು ಕೇಳಿದ ಅಮೃತಮತಿ ಗದ್ದದ ಕಂತೆಯಾಗಿ ಕಂಬನಿದುಂಬಿ ಅವಳು ಅಪ್ಪಾವಂಕನ ಆ ‘ಪರಿಯ ರೂಪವನ್ನು ತಿರಸ್ಕರಿಸದೆ ಕರಿದಾದೊಡೆ ಕತ್ತಲಿಯಂ’ ಹೀಗಳೆಯವರೆ, ‘ಕಬ್ಬಿ ಡೊಂಕಾದರೆ ಸಿಹಿ ಡೊಂಕೆ’ ಎಂದ ಹಾಗಾಯಿತು ಜೀವನ ಒಲವಾದೊಡೆ ರೂಪಿನ ಕೋಟಿಲೆ ಯಾವುದು ಕಾರ್ಯ ಸಾಧನೆಗೆ ಕಾರಣಗಳನ್ನು ಹುಡುಕುವುದೇತಕೆ ಇಂದನಗೆ ಆತನೇ ಕುಲದ್ವೇವ, ಕಾಮದೇವ, ಇಂದ್ರ, ಚಂದ್ರ ಎಂದೆಲ್ಲ ಹೋಗಳ ದೂತಿಗೆ ಲಂಚ ಕೊಟ್ಟಿ ಅಪ್ಪಾವಂಕನನ್ನು ಕೂಡಿದಳು. ಸಮಯ ಸಿಕ್ಕಾಗಲೆಲ್ಲ ಅವನೊಡನೆ ಸುಖಿಸುತ್ತಿದ್ದ ಅಮೃತಮತಿಗೆ ತನ್ನ ಗಂಡ ಯಶೋಥರನಲ್ಲಿ ದಿನದಿಂದ ದಿನಕ್ಕೆ ಒಲವು ಕುಗಿತು. ಅಮೃತಮತಿಯಲ್ಲಿ ಆದ ಈ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ ತನ್ನ ತೋಳೆರೆಯಿಂದ ಆಗಾಗ ಜಾರಿ ಅಪ್ಪಾವಂಕನ ಬಳಿ ಹೋದಳು.

ಆಗಳ್ ಬಾಳ್ ನಿಮಿದುದು ತೋಳ್

ತೂಗಿದು ಮನಂ ಕನಲ್ಲುದಿವರು ಮನೆರಳ್ಳಾ|

ಬಾಗಂ ಮಾಡಲ್ ಧೃತಿ ಬಂ

ದಾಗಳ ಮಾಕೆಂಬ ತರದ ಹೇಣಿದನರವಂ||

ಪದ್ಯದ ಮೂರಾಧರದಲ್ಲಿ ರೋಷಾವೇಷ ಉತ್ತರಾಧರದಲ್ಲಿ ಧೃತಿ ಮತ್ತು ಶಾಂತಿ ತುಂಬಾ ಪರಿಣಾಮಗೊಂಡು ಯಶೋಧರನು ಹಿಂದೆಯೇ ಕತ್ತಿಯನ್ನು ಹಿಡಿದು ರುಳಿಟಿಸಬೇಕೆನ್ನುತ್ತಾನೆ. ಆದರೆ ತನಗೆ ಜಾಣಿಸೋದಯವಾಗಿ ವಿಜ್ಞಪಿರುವುದು ವೈರಿಗಳನ್ನು ಹೊಲ್ಲುವುದಕ್ಕಾಗಿಯೇ ವಿನಃ ಈ ಪಾಟಿಗಳನ್ನಲ್ಲ ಎಂದು ತನ್ನ ಕೀರ್ತಿಗೆ ಸುಂದು ಬರಬಾರದೆಂದು ತಪ್ಪಿ ನಡೆದ ಹೆಣ್ಣಿನ್ನು ಹೊಲ್ಲುವುದಕ್ಕಿಂತ ತುಚ್ಚವಸ್ತುವೆಂದು ತೋರೆದು ಬಿಡುವುದೇ ಲೇಸು ಎಂದು ಚಿಂತಿಸಿದನು. ಒಲಿದ ಹೆಣ್ಣು ಪರರಲ್ಲಿ ಆಸಕ್ತಳಾದರೆ ಅವಳನ್ನು ಅವಳ ದಾರಿಗೆ ಬಿಡುವುದೇ ಹೆಣ್ಣಿನ ಸ್ವೇಹ ಸಾಕು ಮುಕ್ತಿಯೇ ಪರಮಸುಖವೆಂದು ಭಾವಿಸಿ ಅದನ್ನು ಸಾಧಿಸುತ್ತೇನೆಂದು ನಿಶ್ಚಯಿಸಿದನು. ಇತ್ತೀಚಂದ್ರಮತಿ ಮಗನ ಕಳೆಗಟ್ಟಿದ ಮುಖವನ್ನು ನೋಡಿ ಕಾರಣ ಕೇಳಿದಾಗ ಕಣ್ಣಾರೆ ಕಂಡ ತನ್ನ ಹೆಂಡತಿಯ ದ್ರೋಹದ ವಿವರವನ್ನು ಸಾಂಕೇತಿ-ಕವಾಗಿ ‘ಕೊಳ್ಳದ ಹಂಸ ಕೊಳ್ಳತ ತಾವರಗೊಳಿದಲ್ಲಿ ನಲಿಯುತ್ತಿದ್ದ ಕನಸು ಕಂಡೆ’ ಆ ದುಃಖಪ್ರದಿಂದ ಮನಸ್ಸು ತಲ್ಲಿಸಿಸುತ್ತಿದೆ ಎಂದಾಗ ಅದನ್ನೇ ನಿಜವೆಂದು ನಂಬಿದ ತಾಯಿ ಈ ಕನಸು ದೋಷದಿಂದ ಕೂಡಿದೆ. ಅದರಿಂದ ಕೇಡಾಗುತ್ತದೆ. ಅದು ನಿವಾರಣೆಯಾಗಬೇಕೆಂದರೆ ಕುರಿಯನ್ನು ಬಲಿ ಕೊಡಬೇಕೆಂದು ತಿಳಿಸಿದಳು ತಾಯಿಯ ಬಾಯಿಯಿಂದ ಬಂದ ಆ ಮಾತನ್ನು ಕೇಳಿ ಶಾಂತಂ ಪಾಪಂ ಎಂದು ಕಿವಿ ಮುಚ್ಚಿಕೊಂಡ ಮತ್ತು ‘ಜೀವದಯೆ ಜ್ಯೇಂಧರಮಂ’. ತಮ್ಮ ನಡೆಯುವುದು ಸಲ್ಲದು ಎಂದು ತಾಯಿಯನ್ನು ಹಿಂಸೆಯಿಂದ ವಿಮುಖಗೊಳಿಸಲು ಪ್ರಯತ್ನಿಸಿದ. ಆದರೆ ಮಗನ ಮೇಲಿನ ವ್ಯಾಮೋಹದಿಂದ ಹಿಟ್ಟಿನ ಕೋಳಿಯನ್ನಾದರೂ ಬಲಿ ಕೊಡುತ್ತೇನೆ ಇಲ್ಲ ನಾನೇ ಬಲಿಯಾಗಿ ದೋಷವವನ್ನು ಪರಿಹರಿಸುತ್ತೇನೆಂದು ನುಡಿದಾಗ ಈ ಉಭಯ ಸಂಕಬದಲ್ಲಿ ಸಿಲುಕಿದ ಯಶೋಧರ ತಾಯಿಯ ಪ್ರೇಮಕ್ಕೆ ಕಟ್ಟಬಿದ್ದ ಹಿಟ್ಟಿನ ಕೋಳಿಯ ಬಲಿಗೆ ಸಿದ್ಧನಾದ. ಇಬ್ಬರೂ ಚಂಡಮಾರಿಯನ್ನು ಅರ್ಚಿಸಿ ಹಿಟ್ಟಿನ ಕೋಳಿಯನ್ನು ಬಲಿಕೊಟ್ಟರು. ಆ ಕೋಳಿಗೆ ಬೆಂತರಪೋಂದು ಆಕರ್ಷಿತವಾಗಿ ಅದನ್ನು ಆಶ್ರಯಿಸಿತ್ತು. ಬಲಿಯಿಂದಾಗಿ ಕೋಳಿಯ ತಲೆ ಬೇರ್ವಣಿಕ್ಕೊಡನೆಯೇ ಆ ಬೆಂತರ ಕು.ಕು.ಕೆಣ್ಣೇ ಎಂದು ಕೂಗಿ ಹೊರ ನೆಗೆಯಿತು. ಆ ಕೂಗನ್ನು ಕೇಳಿ ಯಶೋಧರನು ದಿಗ್ಬಾಂತನಾದ. ತಾನು ಮಾಡಿದ ಹಿಂಸೆಗಾಗಿ ಮಮ್ಮಲಮರುಗಿ ‘ಆರ್ ಅರಿವರಯ್ ವಿಧಿ ವಿಳಸನಮಂ’ ಎಂದು ಚಿಂತಿಸಿ ರಾಜ್ಯತ್ವಾಗಕ್ಕೆ ಸಿದ್ಧನಾದ. ಮಗನಾದ ಯಶೋಮತಿಗೆ ರಾಜ್ಯವನ್ನು ಕೊಟ್ಟ ತಪಕ್ಕೆ ಹೋಗಲಿರುವ

ಸಂದರ್ಭವನ್ನು ಬಳಸಿಕೊಂಡು ಅಮೃತಮತಿ ಯಶೋಧರನಲ್ಲಿಗೆ ಬಂದು ಇಂದು ನೀವು ಮತ್ತು ನಿಮ್ಮ ತಾಯಿಯ ನನ್ನ ಅರಮನೆಯಲ್ಲಿ ಆರೋಗಿಸಬೇಕೆಂದು ವಿನಂತಿಸಿದಳು ಒಳ್ಳಿದ ಮನಸ್ಸಿನಿಂದ ತಾಯಿಯೊಡನೆ ಅವಳು ನೀಡಿದ ನಂಜಿನ ಲಡ್ಡಗೆಗಳನ್ನು ಸೇವಿಸಿ ಅವರಿಬ್ಬರು ಸಾವನ್ನಪ್ಪಿದರು.

ಅಮೃತಮತಿಯ ದ್ವೇಷದಿಂದ ಸತ್ತ ಯಶೋಧರ ಚಂದ್ರಮತಿಯರು ಮುಂದಿನ ಜನ್ಮದಲ್ಲಿ ನವಿಲು ನಾಯಿಗಳಾಗಿ ಹುಟ್ಟಿ ಸತ್ತ, ಮುಂದಿನ ಭವದಲ್ಲಿ ಹಾವು ಮುಖ್ಯಹಂದಿಯಾಗಿ ಹುಟ್ಟಿ ಸತ್ತ, ಮುಂದಿನ ಜನ್ಮದಲ್ಲಿ ಮೀನಾಗಿ ಮೊಸಚೆಯಾಗಿ ಹುಟ್ಟಿ ಸತ್ತವು. ಹೀಗೆ ಮೊಸಚೆ ಆಡಾಗಿ ಹುಟ್ಟಿ, ಮೀನು ಹೋತವಾಗಿ ಹುಟ್ಟಿ ಸತ್ತ ಜನ್ಮ ಜನ್ಮಾಂತರಗಳಲ್ಲಿ ತಿರುಗಲು ಸಂಕಲ್ಪ ಹಿಂಸೆಯೇ ಕಾರಣವಾಯಿತು. ಅತ್ತ ಕಡೆ ಅಮೃತಮತಿ ತಾನು ಮಾಡಿದ ಪಾಪದ ಫಲದಿಂದ ಅನೇಕ ಜನ್ಮಗಳಲ್ಲಿ ಹುಟ್ಟಿ ಸತ್ತ ನರಕಕ್ಕೆ ಹೋದಳು. ಸತ್ತ ಕೋಣ ಹೋತವು ಹೊಲಗೇರಿಯಲ್ಲಿ ಕೋಣ ಪಿಳ್ಳಿಗಳಾಗಿ ಹುಟ್ಟಿದವು. ಸಲಹಳೆಂದು ಯಶೋಮತಿ ಮಾರಿದತ್ತನಿಗೆ ಕೊಟ್ಟು ಅವುಗಳನ್ನು ಹಿಂಸಾರಭಸಮಿಯಾಗಿದ್ದ ಚಂಡಕಮರ್ ನು ಮನದಲ್ಲಿ ಬರುತ್ತಿರುವಾಗ ಆತ್ಮ ಚಿಂತಾಮಗ್ನನಾಗಿದ್ದ ಅಕಂಪನನೆಂಬ ಯೋಗಿಂದ್ರನನ್ನು ಕಂಡು ನಮಸ್ಕರಿಸಿದಾಗ ಅವನು ಕಣ್ಣರೆದು ಹರಸಿದ. ಆಗ ಚಂಡಕಮರ್ ಶುಷ್ಣಿಯನ್ನು ಮನಸ್ಸಿನಲ್ಲಿ ನೀವೇನನ್ನು ನೆನೆಯುತ್ತಿದ್ದೀರಿ ಎಂದು ಪ್ರತೀಸಿದ. ಅದಕ್ಕೆ ಅಕಂಪನ ಶುಷ್ಣಿ ಆತ್ಮ ಪರಮಾತ್ಮ ದೇಹ, ಜೀವ ಮುಂತಾದ ವಿಷಯಗಳನ್ನು ಹೇಳುತ್ತಾ ದೇಹದಲ್ಲಿ ಆತ್ಮನುಂಟು ಆತನೇ ಎಲ್ಲಕ್ಕೂ ಕರ್ತ ಜೀವದಯೆಯೇ ಧರ್ಮ, ಪಂಚಾಳವೃತ್ತವನ್ನು ಪಾಲಿಸಬೇಕು ಎಂದೆಲ್ಲ ಉಪದೇಶವನ್ನು ಹೇಳಿ ಹಿಟ್ಟಿನ ಕೋಣಯನ್ನು ವಧಿಸಿದ್ದ- ರಿಂದಲೇ ಯಶೋಧರ ಮತ್ತು ಚಂದ್ರಮತಿಯರು ಅನೇಕ ಜನ್ಮಗಳಲ್ಲಿ ಹುಟ್ಟಿ ಸತ್ತ ಈಗ ನಿನ್ನ ಬಳಿ ಗೂಡಿನ ಕೋಣಗಳಾಗಿದ್ದಾರೆ ಎಂದು ಉಪದೇಶಿಸಿದರು. ಮಾರಿದತ್ತನೊಡನಿದ್ದ ಕೋಣಗಳು ಶುಷ್ಣಿ ವಚನವನ್ನು ಕೇಳಿ ಜಾತಿಸ್ವರೂಪಗಳಾಗಿ ವೃತ್ತವನ್ನು ಧರಿಸಿ ಹಷಟದಿಂದ ಕೇಕೆ ಹಾಕಿದವು. ಈ ಸಮಯದಲ್ಲಿ ವನವಿಹಾರಕ್ಕೆ ಪತ್ತಿಯೊಡನೆ ಬಂದಿದ್ದ ಯಶೋಮತಿ ಕೋಣಗಳ ಕೂಗನ್ನು ಕೇಳಿ ಸ್ವರವೇದ ವಿದ್ಯೆಯಿಂದ ಅವುಗಳನ್ನು ಕೊಂಡ. ಅವು ಸಮಾಧಿ ಮರಣದಿಂದ ಮಾಡಿದು ಯಶೋಮತಿಯ ಮಕ್ಕಳಾಗಿ ಕುಸುಮಾವಳಿಯ ಬಸುರಿನಲ್ಲಿ ಹುಟ್ಟಿದವು. ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ. ಹೀಗಿರಲು ಒಮ್ಮೆ ಯಶೋಮತಿಯು ಬೇಟಿಗೆ ಹೋಗಿದ್ದಾಗ ಆತನಿಗೆ ಸಿಕ್ಕಿದ ಸುದತ್ತಾಚಾರ್ಯರು ನಿನ್ನ ತಂದೆಯಾದ ಯಶೋಧರ ಹಿಟ್ಟಿನಕೋಣಯನ್ನು ಬಲಿ ಕೊಟ್ಟ ಪಾಪಕ್ಕೆ ಅನೇಕ ಜನ್ಮಗಳಲ್ಲಿ ಹುಟ್ಟಿ ಸತ್ತ ತೋಳಲಿ ಬಳಲಿ ಈಗ ಅಭಯರುಚಿಯಾಗಿದ್ದಾನೆ. ನಿನ್ನ ಅಜ್ಞ ಚಂದ್ರಮತಿಯ

ಅಭಯಮತಿಯಾಗಿದ್ದಳೆ. ಪಂಚಕಿರ್ಯಾದ ಅಮೃತಮತಿಯು ಮಪಡಿಸಿ ಕುಷ್ಣರೋಗ ಹತ್ತಿ ಸತ್ತು ಧೂಮಪ್ರಭೀಯೆಂಬ ಪಂಚಮ ನಕರದಲ್ಲಿ ಬಿದ್ದದ್ದಾರೆ ಎಂದು ಹೇಳಿದ ಮಾತುಗಳನ್ನು ಕೇಳಿದ ಯಶೋಮತಿ ಸಂಕಲ್ಪ ಹಿಂಸೆಯ ಪರಿಣಾಮ ಇಷ್ಟಾಯಿತೇ ಎಂದು ವಿಸ್ತೃಯಗೊಂಡು ಜೈನದೀಕ್ಷೆಯನ್ನು ಸ್ವೀಕರಿಸಿದ. ಅಭಯರುಚಿ ಅಭಯಮತಿಯರು ಸುದತ್ತಾಚಾರ್ಯರಲ್ಲಿ ಶಿಷ್ಯವೃತ್ತಿಯನ್ನು ಪಡೆದು ಧನ್ಯರಾದರು. ಚಿಂಡಮಾರಿದೇವತೆಯ ಸಂತೃಪ್ತಿಗಾಗಿ ತಮ್ಮನ್ನು ಬಲಿ ಕೊಡಲು ಸಿದ್ಧಾನಾಗಿದ್ದ ಹಿಂಸಾರಭಸಮತಿ ಮಾರಿದತ್ತನಿಗೆ ತಾವು ಬರಿ ಸಂಕಲ್ಪ ಹಿಂಸೆಯಿಂದ ಅನೇಕ ಜನಗಳಲ್ಲಿ ಹುಟ್ಟಿ ಸತ್ತು ಬಳಲಿ ತೊಳಲಿ ಬಂದ ನಾನೇ ಅಭಯರುಚಿ ಈ ಅಕ್ಷನೇ ಅಭಯಮತಿ ಎಂದು ತಮ್ಮ ಜೀವನ ವೃತ್ತಾಂತವನ್ನು ಹೇಳಿ ಸಂಕಲ್ಪ ಹಿಂಸೆಯಿಂದ ನಾವಿಷ್ಟು ಭವದುಃಖವನ್ನು ಉಂಡಿಪು, ನೀನೋ ನಿಶ್ಚಿಂತೆಯಿಂದ ಇಮೆಂದು ಪ್ರಾಣಿಗಳನ್ನು ಕೊಲ್ಲುತ್ತಿರುವೆಯಲ್ಲ ನಿನಗೆ ಬರುವ ಕೇಡನ್ನು ನೆನೆದರೆ ತಲ್ಲಿಂಬಂಟಾಗುತ್ತದೆ ಎಂದು ಅಭಯರುಚಿ ಮಾರಿದತ್ತನಿಗೆ ಹೇಳಿದ ಕಥೆಯನ್ನು ಕೇಳಿ ಮಾರಿದತ್ತನು ಬಿಲ್ಲುಂ ಬರಗನಾಗಿ ಉದ್ದೇಗ ಪರನಾದ ಆಗ ಚಿಂಡಮಾರಿ ದೇವತೆ ಪ್ರತ್ಯಕ್ಷಳಾಗಿ ‘ನನಗೆ ಇನ್ನು ಮೇಲೆ ಬಲಿ ಬೇಡ ಸಾತ್ವಿಕ ಮಾಜಯೀ ಸಾಕು ಜೀವ ಬಲಿಯನ್ನಿತ್ತರೆ ಮುನಿಯತ್ತನೇ’ ಎಂದು ಕೂಡಿದ ಜಾತ್ರೆ ಪರಿಷೇಗಿ ಸಾರಿ ಸಾರಿ ಹೇಳಿದಳು. ಮಾರಿದತ್ತ ಜೈನ ದೀಕ್ಷೆಯನ್ನು ಕೇಗೊಂಡು ಉಗ್ರ ತಪಸ್ಸು ಮಾಡಿ ದೇವನಾದ. ಅಭಯರುಚಿ ಅಭಯಮತಿಯರು ತಪಸ್ಸನ್ನು ಮಾಡಿ ಈಶಾನ್ಯ ಕಲ್ಪದಲ್ಲಿ ದೇವತೆಗಳಾದರು. ‘ಧರ್ಮದಿಂದ ಆಗದುದೇಂ’ ಜೀವದಯೀಯೇ ಜೈನಧರ್ಮಂ ಹಿಂಸಾರಭಸಮತಿಗೆ ಸಯ್ಯಂ ಪೇಣ್ಣ ಧರ್ಮಕ್ಕೆ ತಂದ ಶುಭಕಥ ನ ನಿಯತಿಯನ್ನು ಆರ್ ಮೀರಿದಪರ್ ಮಾಡಿದುದಂ ನಾವುಣಿದೆ ಮೋಕುಮೆ ಮುಂತಾದ ಸಂಕೇತಾತ್ಮಕ ಸೂಕ್ತಗಳು ಒಟ್ಟು ಯಶೋಧರ ಜರಿತೆಯ ಇಡೀ ಕಾವ್ಯದ ನಾಡಿಯನ್ನು ಮಿಡಿಯುತ್ತವೆ.

ಯಶೋಧರನು ಕಥಾನಾಯಕ, ರೂಪವಂತ, ಗುಣಶಾಲಿ, ಪರಾಕ್ರಮಿ. ಅವನ ದೊಡ್ಡಸ್ತಿಕೆಗೆ ಅಂಟಿದಂತೆಯೇ ತಕ್ಷಮಟ್ಟಿನ ದೌರ್ಬಲ್ಯವೂ ಅವನಲ್ಲಿಂಬು. ಅಮೃತಮತಿ ಅಷ್ಟಾವಂಕರ ಹುಳುಕು ವ್ಯವಹಾರವನ್ನು ನೋಡಿದಾಗ ಮೊದಲು ಕ್ಷೋಧವಶನಾದರೂ ಅನಂತರ ಆತ ತಂದುಕೊಂಡ ಸಂಯಮ ಅರ್ಥಾವಾದುದು. ಅಹಿಂಸೆಯಲ್ಲಿ ಸ್ಥಿರವಾದ ನಂಬಿಕೆಯಿದ್ದರೂ ತಾಯ ಮಾತನ್ನು ಉಲ್ಲಂಘಿಸಲಾರದೆ ಕುಕ್ಕಿಟವನ್ನು ಬಲಿಕೊಟ್ಟು ತಮ್ಮಿಟ್ಟಿರ ಭವ ಪರ್ಯಾಟನವನ್ನು ಹೇಳುತ್ತಾನೆ. ಹಂಡತಿಯ ದೊಷ್ಟ ಗೊತ್ತಿದ್ದರೂ ಅವಳ ಭೋಜನ ಆಮಂತ್ರಣವನ್ನು ನಿರಾಕರಿಸಲಾರದ ದಾಕ್ಷಿಣ್ಯದಿಂದ ಅವಳ ಮನೆಯಲ್ಲಿ ಉಂಡು ಮರಣ ಹೊಂದುತ್ತಾನೆ.

ಕವಿ ‘ಯಶೋಧರನ ಕ್ಷೋಧವೂ ಧೃತಿಯೂ ವಿತಕ್ಸವೂ, ನಿರ್ಧಾರವೂ ಅವನ ಮನೋ ನಿಗ್ರಹವನ್ನು ಏರಿ ಬಂದ ಭವಬದ್ಧವಾದ ಈಷ್ಟ್ಯೆಯೂ ಅಷ್ಟ್ಯಾ ನಮ್ಮ ಕಣ್ಣಿಗೆ ಕಟ್ಟಿದ್ದಂತೆ ಎತ್ತಿ ಹಿಡಿದಿದ್ದಾನೆ. ಚಂದ್ರಮಂತಿ ಮೂಡನಂಬಿಕೆಗಳಲ್ಲಿ ಮುಖಗಿದ ಸಾಮಾನ್ಯ ಸ್ತೀ ಭಾವ ದುರಂತ ನಾಟಕದ ರಂಗಮಂಜಿ ಅವಳಿಂದಲೇ ತಾಯಿ ಮಕ್ಕಳಿಬ್ಬರೂ ತಮ್ಮ ಪಾಪಕ್ಕೆ ತಕ್ಕ ದೀರ್ಘ ತೀವ್ರ ಪ್ರಾಯಶ್ಚಿತ್ತವನ್ನನುಭವಿಸಿ ಕಡೆಗೆ ಉದ್ದಾರ ಕಂಡುಕೊಳ್ಳುತ್ತಾರೆ. ಅಮೃತಮತಿ ಕಾವ್ಯದ ಪ್ರತಿನಾಯಿಕೆ ಖಳಗಾಯಿಕೆ ಎಂದರೂ ಸರಿಯ ಯಶೋಧರ ಉದ್ದ್ವಂದುವಿಚೇತನವನ್ನು ಪ್ರತಿನಿಧಿಸಿದರೆ ಅವಳು ಅಧ್ಯೋಮುಖಿ ಜೀತನವನ್ನು ಪ್ರತಿನಿಧಿಸುತ್ತಾಳೆ. ಅವಳಿದ್ದು ಅಮೂಲಾಗ್ರಾಗಿ ದುಷ್ಪರಿತವಲ್ಲ; ಪ್ರಸಂಗವಶಾತ್ ಜಾರಿದ ಹೆಣ್ಣಿವಳು. ಒಮ್ಮೆ ಬಿಧ್ಯ ಮೇಲೆ ಮತ್ತೆ ಎಚ್ಚಿತ್ತಪೂಳಿಲಾರದ ಪಾತಕ ಸರಣಿಯನ್ನು ಮುಂದುವರಿಸುತ್ತಾಳೆ. ಕಡೆಗೆ ನರಕಕ್ಕೆ ಗುರಿಯಾಗುತ್ತಾಳೆ. ಯಶೋಧರನಿಂದ ಒಂದು ಬಗೆಯ ದೊರ್ಚಲ್ಯಾವಾದರೆ, ಅಮೃತಮತಿಯಿದು ಮತ್ತೊಂದು ಬಗೆಯ ಅನಿಷ್ಟ ದೊರ್ಚಲ್ಯಾವಾಗಿದೆ.

ಯಶೋಧರ ಜರಿತೆ ಕನ್ನಡದ ಉತ್ತಮ ಕಾವ್ಯಗಳಲ್ಲಿ ಒಂದೆಂದು ಪರಿಗಳಿಸಲ್ಪಟ್ಟಿದೆ. ಆದರೂ ಇದೊಂದು ಮತ್ತೀಯ ಅಭಿಪ್ರಾಯಗಳನ್ನು ಮಂಡಿಸುವ ಕಾವ್ಯವೆಂದೂ ಭವಾವಣಿಯ ನೀರಸ ನಿರೂಪಣೆಯಿಂದಾಗಿ ಏರಬೇಕಾದ ಎತ್ತರಕ್ಕೆ ಏರಿಲ್ಲವೆಂದೂ ವಿಮರ್ಶಕರು ಒಮ್ಮೆತದಿಂದ ನಿರ್ಣಯಕ್ಕೆ ಬಂದಿದ್ದಾರೆ. ಹಾಗೆಯೇ ಈ ಕಾವ್ಯದ ಯಶಸ್ವಿನ ಮೂಲ ಯಶೋಧರ-ಅಮೃತಮತಿಯರ ಪ್ರಣಯ ಕಥೆಯಲ್ಲಿದೆ. ಅಮೃತಮತಿ ಸಂಗೀತಪ್ರಿಯಳಿಂಬ ಸೂಚನೆ ಎಲ್ಲೂ ಇಲ್ಲ. ಆದರೂ ಆಕಾಶಿಕವಾಗಿ ಕೇಳಿದ ಬದಗನ ಸಂಗೀತಕ್ಕೆ ಅವಳು ಅಷ್ಟೊಂದು ತೀವ್ರವಾಗಿ ಮನಸೋತದ್ವ್ಯ ಹೇಗೆ ಯಶೋಧರನಂಧ ಸುಂದರನೂ, ವೀರನೂ, ಸುಸಂಸ್ಥಿತನೂ ಆದ ಗಂಡನಿದ್ದ್ವ ಬದಗನಂಧ ವಿಕಾರರೂಪನಲ್ಲಿ ಅವಳು ಅನುರಕ್ತಳಾದದ್ವ ಹೇಗೆ? ಹಾಗೆಯೇ ಒಂದು ಕ್ಷಣಿದ ತೀವ್ರತೆಯಲ್ಲಿ ಹತೋಟಿತಪ್ಪಿ ಜಾರಿ ಬಿಟ್ಟರೂ ಅವಳು ಮುಂದಾದರೂ ಏಕ ಜೀತರಿಸಿಕೊಳ್ಳಲಿಲ್ಲ? ಬದಗನು ಅಷ್ಟೊಂದು ವಿಕಾರರೂಪನಾಗಿರುವುದು ಕಾವ್ಯ ಸಂದರ್ಭದ ದೃಷ್ಟಿಯಿಂದ ಅವಶ್ಯಕವಾಗಿತ್ತೇ? ಈ ಪ್ರಣಯ ದುರಂತಕ್ಕೆ ವಿಧಿಯಾಟವೇ ಕಾರಣವೆಂದುಕೊಂಡರೂ ಅಮೃತಮತಿ ಜಾರುವುದಕ್ಕೆ ಸಂಗೀತ ಒಂದು ನೇವ ಮಾತ್ರವಲ್ಲ ಅದೇ ಮುಖ್ಯ ಕಾರಣ; ಸಂಗೀತದ ಪ್ರಭಾವ ಅಷ್ಟು ಪ್ರಬಲವಾದುದು ಎಂಬ ಒಂದು ವಿವರಣೆಯೂ ಬಂದಿದೆ. ಅಮೃತಮತಿಯ ಪ್ರಣಯ ಒಂದು ವಿಪರೀತ ಮನೋವಿಕಾರ ಎಂಬ ಸಮಾಧಾನವನ್ನೂ ಕೊಡಲಾಗಿದೆ.

ಮನೋವಿಜ್ಞಾನದ ಸಿದ್ಧಾಂತಗಳಿಂದ ಈ ಪ್ರಸಂಗವನ್ನು ವಿವರಿಸುವ

ಪ್ರಯತ್ನವೂ ನಡೆದಿದೆ. ಮೊದಲ ಭವದಲ್ಲಿ ಯಶೋಧರ ಚಂದ್ರಮಿಯರು ನವಿಲು ನಾಯಕಿ ಹುಟ್ಟಿ ಹೇಗೋ ಬಂದು ತಮ್ಮ ಅರಮನೆಯಲ್ಲಿ ಸೇರುತ್ತಾರೆ. ಎಲ್ಲಿ ರಾಜ-ರಾಜಮಾತೆಯರಾಗಿ ಮೆರೆದಿದ್ದರೋ ಅಲ್ಲಿಯೇ ಕಂಡವರ ಎಂಜಲನ್ನುಷ್ಣುವ ನವಿಲು ನಾಯಿಗಳಾಗುವ ಯೋಗ ಅಡಕ್ಕೊಡಗಿತು. ನೋಡಿದ ಪಾಪದ ಫಲಮಂ ಎನ್ನುತ್ತಾನೆ ಕವಿ ಮಾರ್ವ ಜನ್ಮದ ಮೂರ್ಖಪ್ರಜ್ಞ ಇರದಿದ್ದರೂ ನವಿಲು ಅಲ್ಲಿ ಅಮೃತಮಿಯೋಡನಿದ್ದ ಬದಗನನ್ನು ಕಂಡು ಹಿಂದಿನ ರೋಷದಿಂದ ಅವನ ಕಣ್ಣನ್ನು ಕುಕ್ಕುತ್ತದೆ. ಯಶೋಧರನಿಗೆ ಈ ಜನ್ಮದಲ್ಲಿ ಅಮೃತಮಿಯ ಮೇಲಿನ ಮೋಹ ಹೋಗಿಲ್ಲ. ಅಲ್ಲದೆ ಹಿಂದಿನ ಜನ್ಮದಲ್ಲಿ ಮಾಡಲು ಹೇಸಿದ ಹಿಂಸಾಪಾಪವನ್ನು ಈ ಪ್ರಾಣಿಜನ್ಮದಲ್ಲಿ ಮಾಡಿಯೇ ಬಿಡುತ್ತಾನೆ. ಆ ನವಿಲನ್ನು ಅಮೃತಮಿ ಸಿಟ್ಟಿನಿಂದ ಹೊಡೆದು ಕೆಳಗೆ ಬೀಳಿಸುವುದೂ ನಾಯಿ ನವಿಲಗಳು ಸತ್ತಾಗ ಯಶೋಮತಿ ತಾಯಿ ತಂದೆಯರನ್ನು ಕಳೆದುಕೊಂಡಂತೆ ಮರಗುವುದು. ಹಿಂದಿನ ಜನ್ಮಕ್ಕೂ ಈ ಜನ್ಮಕ್ಕೂ ಇನ್ನೂ ಉಳಿದಿರುವ ಸಂಬಂಧಗಳನ್ನು ಸೂಚಿಸುತ್ತದೆ. ನಾಯಿಯಾಗಿದ್ದ ಚಂದ್ರಮಿ ಮುಂದಿನ ಜನ್ಮದಲ್ಲಿ ಹಾವಾಗಿ ಹುಟ್ಟುತ್ತಾಳೆ. ನವಿಲಾಗಿದ್ದ ಯಶೋಧರ ಹಂದಿಯಾಗಿ ಹುಟ್ಟಿ ಹಾವನ್ನು ತಿಂದು ಹಿಂದಿನ ಜನ್ಮದ ಸೇಜನ್ನು ತೀರಿಸಿಕೊಳ್ಳುತ್ತಾನೆ. ಈ ಸಂಬಂಧ ಸಂಪೂರ್ಣವಾಗಿ ಪ್ರಾಣಿ ಸಹಜವಾದ ಅಪ್ಯಯಕ್ತಿಕ ಮಟ್ಟದಲ್ಲೇ ಉಳಿಯುತ್ತದೆ. ಮೂರನೆಯ ಜನ್ಮದಲ್ಲಿ ಯಶೋಧರ ಮೀನಾಗಿ ಚಂದ್ರಮಿ ಮೋಸಳಿಯಾಗಿ ಹುಟ್ಟುತ್ತಾರೆ. ಯಶೋಮತಿ ಅವರಡನ್ನು ಕೊಲ್ಲಿಸಿ ಮೀನಿನ ರೂಪದಲ್ಲಿರುವ ಯಶೋಧರನ ಮಾಂಸದಿಂದ ಅವನಿಗೆ ಶ್ರಾದ್ಧಮಾಡಿಸುತ್ತಾಳೆ. ಇದು ವಿಧಿಯ ಒಂದು ವಿಕಳ ವ್ಯಂಗದಂತೆ ಕಾಣುತ್ತದೆ. ನಾಲ್ಕನೆಯ ಜನ್ಮದಲ್ಲಿ ಚಂದ್ರಮಿ ಆಡಾಗಿ ಅದರ ಗರ್ಭದಲ್ಲಿ ಯಶೋಧರ ಹೋತವಾಗಿ ಹುಟ್ಟುತ್ತಾರೆ. ಈ ಜನ್ಮದಲ್ಲಿ ಯಶೋಧರ-ಚಂದ್ರಮಿಯರ ಮೂಲ ಮಾನವೀಯ ಸಂಬಂಧ ಸಂಪೂರ್ಣ ಕಡೆಯಾಗಿ ಅವರೀಗ ಮೂರ್ತಿ ಪಶು ಪ್ರವೃತ್ತಿಗಳಲ್ಲಿ ಮಗ್ನಾರಿಯವುದನ್ನು ಮಗನಾದ ಯಶೋಧರ-ಹೋತ ತಾಯಾದ ಚಂದ್ರಮಿ ಆಡನೋಡನೆ ರಮಿಸುವುದರಲ್ಲಿ ಸೂಚಿಸಲಾಗಿದೆ. ಮಾನವೀಯ ಸಂಬಂಧಗಳೆಲ್ಲ ಕಲಬರಕೆಯಾಗಿ ಹೋಗಿ ಬೀಭತ್ವವು ಪರಾಕಾಷ್ಟೆಯನ್ನು ಮುಟ್ಟುತ್ತದೆ. ಹಾಗೆ ರಮಿಸುತ್ತಿದ್ದ ಹೋತವನ್ನು ಬೇರೊಂದು ಹೋತ ತಿಂದು ಕೊಂಡುದೂ ಆ ಹೋತ ತಾಯಿಯ ಗರ್ಭವನ್ನು ಸೇರಿ ಬೆಳೆಯುವುದೂ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅಸ್ತವಷ್ಟತೆಯಲ್ಲಿ ತೋರಿಸುತ್ತದೆ. ಇದು ಅವರ ಪಶು ವೃತ್ತಿಯ ಕೊನೆಯ ಮೆಟ್ಟಿಲು. ಇಲ್ಲಿಂದ ಮತ್ತೆ ಮಾನವೀಯ ಪ್ರಜ್ಞ ಜೀತರಿಸಿಕೊಳ್ಳಲಾರಂಭಿಸುತ್ತದೆ. ಈ ಗರ್ಭಿಣಿ ಆಡನ್ನು ಯಶೋಮತಿ ಬಾಣದಿಂದ

ಗಾಯಗೋಳಿ ಕೊಂಡಾಗ ಅದೇ ಗಾಯದಿಂದ ಹೋತವಾಗಿ ಹೊರಬಂದು
ಯಶೋಧರನು ಐದನೆಯ ಜನಕ್ಕೆ ಕಾಲಿರುಸುತ್ತಾನೆ ಮಾಂಸವನ್ನುಂಡು
ಯಶೋಧರ-ಚಂದ್ರಮಂತಿಯರನ್ನು ಹರಿಸುವ ಬ್ರಾಹ್ಮಣರ ಮಾತಿನಿಂದ ಹಿಂದಿನ
ಜನ್ಮದ ನೆನಪಾಗಿ ಹೋತ ಪರಿತಪಿಸುತ್ತದೆ. ಮತ್ತೆ ಅವೃತಮಂತಿಯ ನೆನಪಾಗಿ

ಇದ್ವಾಳೋ ಮೇಣ್ಣಾ ಬದ್ವಾಳೋ ಮೇಣ್ಣಾ
ಅದ್ವಾಳೋ ಮೇಣ್ಣಾ ಅಪ್ಪಾವಂಕನೋಳ್ಳಾ ಕಷ್ಟ ಅದೆಂ|
ತಿದ್ವಾಳೋ ಕಾಕೆನದಕೇಣು
ತಿದ್ವಾಳು ಕೋಟಿಗೆ ಕೋಡು ಮೂಡಿದ ತರದಿಂ||

ಪ್ರಸ್ತುತ ಕಾವ್ಯಭಾಗದಲ್ಲಿ ಯಶೋಧರ ಅವೃತಮಂತಿಯ ಬಗ್ಗೆ ಇನ್ನೂ
ಯೋಚಿಸುತ್ತಿದ್ದಾನೆ. ಪ್ರಜ್ಞೆಯ ಸ್ಥಿತಿಯಲ್ಲೇ ಪ್ರಾಯಶ್ಚಿತ್ತದ ಅನುಭವವನ್ನು ಅವನು
ಇಲ್ಲಿ ಪಡೆಯುತ್ತಾನೆ. ಚಂದ್ರಮಂತಿ ಕೋಣವಾಗಿ ಹುಟ್ಟಿ ಯಶೋಧರನಿಂದ
ಕೊಲ್ಲಲ್ಪಡುತ್ತಾಳೆ. ಈ ಕೋಣ ಹಾಗೂ ಹೋಡದ ಮಾಂಸವನ್ನು ಅವೃತಮಂತಿ
ಉಣಿವುದರೊಂದಿಗೆ ವರ್ತುಳ ಮುಗಿದಂತಾಗಿ ಯಶೋಧರ ಚಂದ್ರಮಂತಿಯರ
ನರಕಯಾತನೆಗೆ ನಿಮಿತ್ತವಾದ ಅವಳೇ ಮತ್ತೆ ಈ ಜನ್ಮದಲ್ಲಿ ಅವರ ಸಾವಿಗೆ
ಕಾರಣವಾಗುತ್ತಾಳೆ. ಅಂತೂ ಪ್ರಾಯಶ್ಚಿತ್ತದ ಈ ಅರಿವಿನಿಂದ ಯಶೋಧರ-
ಚಂದ್ರಮಂತಿಯರ ಮುಂದಿನ ಜನ್ಮ ಹೆಚ್ಚು ಸಹ್ಯವಾಗುತ್ತದೆ. ಹೊಲಗೇರಿಯಲ್ಲಿ
ಕೋಳಿಗಳಾಗಿ ಹುಟ್ಟಿದರೂ ಅಕಂಪನ ಮುನಿಗಳ ಉಪದೇಶವನ್ನು ಕೇಳುವ
ಯೋಗ ಅದಕ್ಕೂದಗುತ್ತದೆ. ಈ ಸಂದರ್ಭದಲ್ಲಿ ಬರುವ ಆಶ್ಚರ್ಯ ಅಸ್ತಿತ್ವವನ್ನು ಕುರಿತು
ಚರ್ಚೆ ತುಸು ದೊಡ್ಡದಾಯಿತೆನಿಸಿದರೂ ಕಾವ್ಯದ ಆದ್ಯಾತ್ಮಿಕ ಸ್ವರೂಪವನ್ನು ಅದು
ಸೂಚಿಸುತ್ತದೆ. ಹಿಂಸೆ ಮೌದಲಾದ ಪಾಪಗಳಾಗಿ ತೊಳಳಿಲುವುದು ದೇಹ ಮಾತ್ರವಲ್ಲ
ಆಶ್ಚರ್ಯ ಎಂದು ಸೂಚಿಸಿ ಅಕಂಪನ ಮುನಿಗಳು ಯಶೋಧರ ಚಂದ್ರಮಂತಿಯರ
ಆಶ್ಚರ್ಯ ಜನ್ಮಾಂತರದ ತೊಳಳಿಲಾಟವನ್ನು ಉದಾಹರಿಸುತ್ತಾರೆ. ತನ್ನಂತಿರೆ ಬಗೆವುದು
ಪೆರಂ ಪ್ರಾಣಿ ಹಿಂದೆಯಂ ಮಾಡಲಾಬೇಡ ‘ದಯಾಮೂಲಂ ಧರ್ಮಂ’
ಎಂಬ ಉಭಯ ಭವಕ್ಕೂ ಹಿತವಾದ ಮಾತು ಕೇಳಿ ಆ ಕೋಳಿಗಳು ಮನಸ್ಸಿನ್ನಲ್ಲಿ
ಪರಮೋತ್ತವದಿಂದ ವ್ರತವನ್ನು ಧರಿಸುತ್ತವೆ. ಆದ್ದರಿಂದಲೇ ಯಶೋಮತಿಯ
ಬಾಣಕ್ಕೆ ತುತ್ತಾಗಿ ಸತ್ಯರೂ ಮಾನವ ಜನ್ಮ ಅವಕ್ಕೆ ಲಭ್ಯವಾಗುತ್ತದೆ. ಹಿಂದಿನ
ಜನ್ಮದಲ್ಲೇ ಅವುಗಳ ಮನಸ್ಸು ಅಹಿಂಸಾ ವ್ರತದಲ್ಲಿ ನೆಟ್ಟಿರುವುದರಿಂದ ಈ ಜನ್ಮದಲ್ಲಿ
ಅವರು ಸ್ವಾಭಾವಿಕವಾಗಿಯೇ ಬೆಳೆಯುತ್ತಾರೆ.

ಹಳಗನ್ನಡ ಸಾಹಿತ್ಯದಲ್ಲಿ ಕವಿಚಕ್ರವರ್ತಿಯಾದ ಜನ್ಮನ ಯಶೋಧರ ಚರಿತೆ
ಒಂದು ಗಮನಾರ್ಥವಾದ ಕಥಾನಕ. ಇದು ಯಶೋಧರ ಚಂದ್ರಮಂತಿಯರ ಚ-

ರಿತಾವತಾರದ ಜೋತಿಗೆ ಅಮೃತಮತಿ ಮತ್ತು ಅಪ್ಪಾವಂಕನ ಕಾಮ ನಿರೂಪಣೆಯೂ ಹೊದು. ಹನ್ಸ್ಯಾಂದನೆಯ ಶತಮಾನದ ಕೋನೆಗಾಲದಲ್ಲಿ ಜೈನ ಧರ್ಮದ ಇಳಿಗಾಲದ ಇಕ್ಕಟ್ಟಿನ ಸಂದರ್ಭದಲ್ಲಿ ಜನ್ಮ ತನ್ನ ಈ ಕಾವ್ಯದ ವಸ್ತುವನ್ನು ಕಾವ್ಯದಲ್ಲಿ ಎದುರಿಸುತ್ತಿರುವುದು ಹಿಂಸೆ-ಅಹಿಂಸೆಗಳ ಸಂಫರ್ಷವನ್ನು ಮನುಷ್ಯನ ಮೂಲ ಪ್ರವೃತ್ತಿಗಳಾದ ಪ್ರಣಿಯ, ಪ್ರೇಮ, ಕಾಮ, ಮನೋವಿಕಾರ ವ್ಯಾಮೋಹ ವಿಧಿ ಇವುಗಳ ಶೋಧನೆ ಇಲ್ಲಿ ಶರೀರದುದ್ದಕ್ಕೂ ನಾನಾ ಬಗೆಗಳಲ್ಲಿ ಗೋಚರಿಸುತ್ತದೆ. ಆದು, ಕೋಳಿ, ಕೋಣ, ನರಬಲಿ ಹಾಗೂ ಬೇಟೆಯಾಡುವ ಪ್ರಸಂಗಗಳಿಂದ ಹಿಡಿದು ಹಿಟ್ಟಿನ ಹುಂಜವನ್ನು ಬಲಿಕೊಡುವ ಸಂಕಲ್ಪ ಹಿಂಸೆಯ ತನಕ ಹಿಂಸೆಯ ವ್ಯೇವಿದ್ಯತೆಯಿದೆ. ಇಲ್ಲಿ ಶಾರೀರಿಕವಾದ ಹಿಂಸೆಗಿಂತ ಮಾನಸಿಕ ಹಾಗೂ ಸಂಕಲ್ಪ ಹಿಂಸೆಯ ಪರಿಣಾಮ ಭೀಕರವಾಗಿದೆ. ತನ್ನ ಮಮತೆಯ ಮಾತೆಯ ಬಲೆಯಲ್ಲಿ ಬೇಟೆಗೆ ಸಿಕ್ಕ ಚಿಗರೆಯ ಸ್ಥಿತಿ ಯಶೋಧರ ರಾಜನಾದು. ಹಿಂಸೆಯ ವಾತಾವರಣದಿಂದ ಆರಂಭವಾಗಿ ಅಹಿಂಸೆಯ ಸನ್ಮಿಶೇಶದಿಂದ ಮುಗಿಯುತ್ತದೆ. ವಸ್ತು ಗಾತ್ರಗಳಲ್ಲಿ ಇದರಿಂದ ಕಣ್ಣ ಕುಕ್ಕುವಪ್ಪು ಬೆಳವಣಿಗೆ ಇದೆ. ಯಶೋಧರ-ಅಮೃತಮತಿಯರ ಪ್ರಣಿಯ ಕಥೆ ವಿಧಿಯ ಸಂಚು ಕಾವ್ಯದಲ್ಲಿ ಅವ್ಯಾಹತವಾಗಿ ನಡೆಯುವುದನ್ನು ಗುರುತಿಸಲು ಹಲವಾರು ದೃಷ್ಟಾಂತಗಳನ್ನು ಕಾವ್ಯದ ಒಳಗಿನಿಂದ ಎತ್ತಿ ಇಲ್ಲಿ ಶೋರಿಸಿದ್ದಾರೆ. ಜನ್ಮಾಂತರಗಳ ಕಥೆಯಲ್ಲಿ ದಟ್ಟವಾಗಿ ಕಂಡು ಬರುವ ಸಾಂಕೇತಿಕತೆಯನ್ನು ಗುರುತಿಸಲಾಗಿದೆ.

ಆಕರ್ಷ ಗ್ರಂಥಗಳು:

- ಸುಖಪ್ಪಣಿಶಾಸ್ತ್ರಿ ಎಂ. ಎಸ್. (ಸಂ). (1956). ಯಶೋಧರ ಚರಿತೆ. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.
- ತೆಕ್ಕಂಜ ಗೋವಾಲಕ್ಷ್ಯಭಾಷೆ. (1976). ಯಶೋಧರ ಚರಿತೆ (ಗದ್ಯಮಾದ). ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.

ಪರಾಮರ್ಶನ ಗ್ರಂಥಗಳು:

- ಕೇರ್ಮಿನಾಧ ಕುರ್ಕೆಕೋಟಿ. (1982). ಯಶೋಧರ ಚರಿತೆಯ ಕಾವ್ಯತಂತ್ರ. ಪ್ರಸಾರಾಂಗ. ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.
- ಮುಷ್ಟ ಹೆಚ್. ಎಲ್. (1992). ಅಮೃತಮತಿಯ ಸ್ವಗತ. ಅನ್ವೇಷಣೆ ಪ್ರಕಾಶನ. ಬೆಂಗಳೂರು.
- ಸಿದ್ಧಲಿಂಗಯ್ಯ ಜಿ. ಎಸ್. (ಸಂ). (2009). ಯಶೋಧರ ಚರಿತೆ. ಸಾಹಿತ್ಯ ಆಕಾಡೆಮಿ. ಬೆಂಗಳೂರು.
- ರಾಘವಾಚಾರ್ ಕ. ವೆಂ. (ಸಂ). (1941). ಯಶೋಧರ ಚರಿತೆ. ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
- ರಂಗಣ್ಣ ಎಸ್. ವಿ. (1971). ಜನ್ಮನ ಶೈಲಿ (ಭಾಗ-2). ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
- ಸೀತಾರಾಮಯ್ಯ ವಿ. (ಸಂ). (1975). ಜನ್ಮ. ಐ.ಬಿ.ಹೆಚ್. ಪ್ರಕಾಶನ. ಬೆಂಗಳೂರು.
- ಗಿರಿಧಿ ಗೋವಿಂದರಾಜ (ಸಂ). (2008). ಜನ್ಮ ಕನಾಟಿಕ ಸಾಹಿತ್ಯ ಆಕಾಡೆಮಿ. ಬೆಂಗಳೂರು.
- ಕುವೆಂಪು. (1960). ಯಶೋಧರ ಚರಿತೆಯಲ್ಲಿ ಕಾಮ ವಿಕಾರ ನಿರೂಪಣೆಯ ಉದ್ದೇಶ (ಲೇ). ದೈವದಿಯ ಶ್ರೀಮಂಡಿ. ಉದಯರವಿ ಪ್ರಕಾಶನ. ಮೈಸೂರು.